



ಸಿಂಧು ಎಂಬ ಮಿನುಗು ತಾರೆ

ಮುಂಜಾನೆ 3.30ಕ್ಕೆ ಏಳುತ್ತಿದ್ದ ಸಿಂಧು 60 ಕಿ.ಮೀ. ದೂರದಲ್ಲಿರುವ ಕ್ರೀಡಾಂಗಣಕ್ಕೆ ತೆರಳಿ ತರಬೇತಿ ನಡೆಸುತ್ತಿದ್ದರು. ಹೈದರಾಬಾದ್‌ನ ಆ ಬಿಸಿ ವಾತಾವರಣದಲ್ಲಿ ಇಡೀ ದಿನ ಅಭ್ಯಾಸ. ಸಂಜೆ ಮತ್ತೆ 60 ಕಿ.ಮೀ. ಪ್ರಯಾಣ ಮಾಡಿ ಮನೆಗೆ ವಾಪಸಾಗುತ್ತಿದ್ದರು. ಇದು ಅವರ ಕ್ರೀಡಾ ಜೀವನದ ಆರಂಭಿಕ ದಿನಚರಿ. ಈಗ ಸಿಂಧು ಐತಿಹಾಸಿಕ ಸಾಧನೆ ಮೂಲಕ ಭಾರತದ ಹೆಮ್ಮೆಗೆ ಕಾರಣರಾಗಿದ್ದಾರೆ.

■ ಕೆ.ಓಂಕಾರ ಮೂರ್ತಿ

ಆದರೆ ಸಿಂಧು ಗಮನ ಹರಿಸಿದ್ದು ಬ್ಯಾಡ್ಮಿಂಟನ್ ಕ್ರೀಡೆಯತ್ತ. ಪಿ.ಗೋಪಿಚಂದ್ 2001ರಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದು ಇದಕ್ಕೆ ಪ್ರೇರಣೆ. ಬೇರೆ ರಾಜ್ಯಗಳ ಮೇಲೆ ಇದು ಯಾವ ರೀತಿ ಪ್ರಭಾವ ಬೀರಿತು ಎಂಬುದು ಗೊತ್ತಿಲ್ಲ. ಆದರೆ ಆ ಸಾಧನೆ ಬಳಿಕ ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ಬಗ್ಗೆ ಅಪಾರ ಆಸಕ್ತಿ ಸೃಷ್ಟಿಯಾಯಿತು.

ಹೋದ ತಿಂಗಳು ಚೀನಾದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್‌ನಲ್ಲಿ ಸಿಂಧು ಕಂಚಿನ ಪದಕ ಗೆದ್ದರು. ಸಿಂಗಲ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಈಗ ಅವರ ಗುರಿ ಮುಂಬರುವ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು. ಈಗಾಗಲೇ ಅವರು ವಿಶ್ವದ ಪ್ರಮುಖ ಆಟಗಾರ್ತಿಯರಿಗೆ ಆಫಾತ ನೀಡಿದ್ದಾರೆ. ಇದೇ ರೀತಿಯ ಪ್ರದರ್ಶನ ಕಾಯ್ದುಕೊಂಡರೆ ಒಲಿಂಪಿಕ್ಸ್ ಪದಕ ಕಷ್ಟದ ಮಾತಲ್ಲ.

‘ಇದೊಂದು ನನ್ನ ಪಾಲಿಗೆ ವಿಶೇಷ ಅನುಭವ. ಎಂಥ ಆಟಗಾರ್ತಿಯನ್ನಾದರೂ ಸೋಲಿಸಬಲ್ಲೆ ಎಂಬ ವಿಶ್ವಾಸ ಈಗ ನನಗಿದೆ. ಈ ಪದಕ ಮತ್ತಷ್ಟು ಸಾಧನೆಗೆ ಪ್ರೇರಣೆಯಾಗಿದೆ’ ಎನ್ನುತ್ತಾರೆ ಸಿಂಧು.

ಆದರೆ ಆರಂಭದ ದಿನಗಳಲ್ಲಿ ಸಿಂಧು ಅಭ್ಯಾಸಕ್ಕಾಗಿ ಪ್ರತಿನಿತ್ಯ ಸಿಕಂದರಾಬಾದ್‌ಗೆ ಹೋಗಬೇಕಿತ್ತು. ಹಾಗಾಗಿ ದಿನನಿತ್ಯ ಒಟ್ಟು 120 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತಿತ್ತು. ತಂದೆ ರಮಣ ಅವರು ಮುಂಜಾನೆ ಮಗಳನ್ನು ಬೈಕಿನಲ್ಲಿ ಕೂರಿಸಿಕೊಂಡು ತರಬೇತಿ ಸ್ಥಳಕ್ಕೆ ಬಿಟ್ಟು ಬರುತ್ತಿದ್ದರು. ಸಂಜೆ ಮಗಳನ್ನು ವಾಪಸ್ ಕರೆದುಕೊಂಡು ಬರಲು ಅಮ್ಮ ವಿಜಯಾ ಹೋಗುತ್ತಿದ್ದರು.

ಆ ಬಳಿಕ ಗೋಪಿಚಂದ್ ಅಕಾಡೆಮಿಯಲ್ಲಿ ಸಿಂಧು ತರಬೇತಿ ಶುರು ಮಾಡಿದರು. ಪ್ರಯಾಣದಲ್ಲೇ ಹೆಚ್ಚು ಸಮಯ ಕಳೆದು ಹೋಗಬಾರದು ಎಂಬ ಕಾರಣ ಪೋಷಕರು ಅಕಾಡೆಮಿ ಸಮೀಪವೇ ಮನೆ ಮಾಡಿದರು. ಈ ಕಾರಣ ತಾವು ಕೆಲಸ ಮಾಡುತ್ತಿರುವ ಕಚೇರಿಗೆ ತೆರಳಲು ರಮಣ ದಿನನಿತ್ಯ 120 ಕಿ.ಮೀ. ಪ್ರಯಾಣಸೇರಬೇಕಾಗುತ್ತಿತ್ತು. ತಾವು ಸ್ವತಃ ಕ್ರೀಡಾಪಟುಗಳಾಗಿದ್ದರಿಂದ ಮಗಳ ಸಮಸ್ಯೆಗಳನ್ನು ಅವರು ಅರ್ಥಮಾಡಿಕೊಂಡಿದ್ದರು.

ಗೋಪಿಚಂದ್ ಅವರ ಮಾರ್ಗದರ್ಶನ ಕೂಡ ಸಿಂಧು ಯಶಸ್ಸಿಗೆ ಕಾರಣವಾದ ಪ್ರಮುಖ ಅಂಶಗಳಲ್ಲಿ ಒಂದು. ವಾಲಿವಾಲ್‌ನಲ್ಲಿ ಸಾಧನೆಗಾಗಿ ಅಪ್ಪ ರಮಣ ಅವರಿಗೆ 2000ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು. ಅವರ ಪುತ್ರಿ ಸಿಂಧು ಈ ಚಾರಿಯ ಅರ್ಜುನ ಪ್ರಶಸ್ತಿ ಒಲಿದಿದೆ. ಅಪ್ಪ-ಮಗಳ ಅಪರೂಪದ ಸಾಧನೆ ಇದು.

ಇವತ್ತು ನನ್ನ ಪುತ್ರಿ ಅದ್ಭುತ ಸಾಧನೆ ಮೂಲಕ ದೇಶದ ಮೆಚ್ಚುಗೆಗೆ ಪಾತ್ರಳಾಗಿರಬಹುದು. ಆದರೆ ಈ ಸಾಧನೆಯ ಹಾದಿಯಲ್ಲಿ ಅವಳು ಹಾಕಿದ ಶ್ರಮವನ್ನು ಯಾವತ್ತೂ ಮರೆಯಲಾರೆ. ಅಭ್ಯಾಸಕ್ಕಾಗಿ ಪ್ರತಿದಿನ ಮುಂಜಾನೆ 3.30ಕ್ಕೆ ನನ್ನನ್ನು ಎಬ್ಬಿಸುತ್ತಾಳೆ. ಇಡೀ ದಿನ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸದಲ್ಲಿ ತೊಡಗಿರುತ್ತಾಳೆ. ಮನೆಯಲ್ಲಿರುವುದೇ ಅಪರೂಪ. ಆದರೆ ಈ ಬಗ್ಗೆ ಯಾವತ್ತೂ ದೂರಿದವಳಲ್ಲ. ಆ ಬದ್ಧತೆ ನನ್ನಲ್ಲಿ ಅಚ್ಚರಿ ಉಂಟುಮಾಡಿದೆ

—ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್‌ನಲ್ಲಿ ಐತಿಹಾಸಿಕ ಸಾಧನೆ ಹಾಗೂ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಪುತ್ರಿ ಪಿ.ವಿ.ಸಿಂಧು ಅವರ ಬಗ್ಗೆ ತಂದೆ ಪಿ.ವಿ.ರಮಣ ಅವರು ಸಂದರ್ಶನದಲ್ಲಿ ಹೇಳಿದ ಮಾತಿದು.

ಅವರ ಆ ಮಾತಿನಲ್ಲಿ ಯಶಸ್ಸು ಗಳಿಸಲು ಬೇಕಾದ ಪ್ರಮುಖ ಗುಟ್ಟೊಂದು ಅಡಗಿದೆ. ಹೌದು, ಇವತ್ತು ವಿಶ್ವ ಬ್ಯಾಡ್ಮಿಂಟನ್ ರಂಗದಲ್ಲಿ ಭಾರತ ಅದ್ಭುತ ಸಾಧನೆ ಮೂಲಕ ಅಚ್ಚರಿ ಮೂಡಿಸಿದೆ. ಸೈನಾ ನೆಹ್ರಾಲ್, ಸಿಂಧು ಅವರು ಚೀನಾ, ಮಲೇಷ್ಯಾ, ಇಂಡೋನೇಷ್ಯಾದ ಬ್ಯಾಡ್ಮಿಂಟನ್ ಆಟಗಾರ್ತಿಯರ ಎದೆಯಲ್ಲಿ ಭಯ ಹುಟ್ಟಿಸಿದ್ದಾರೆ.

ಅವರ ಈ ಯಶಸ್ಸಿನ ಹಾದಿ ಮಾತ್ರ ಎಂಥವರಿಗೂ ಸ್ಪೂರ್ತಿ ನೀಡುವಂಥದ್ದು. ಸೈನಾ ಯಾವ ರೀತಿ ಶ್ರಮ ಹಾಕಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರೋ ಅದೇ ರೀತಿಯ ಕಥೆ 18ರ ಹರೆಯದ ಸಿಂಧು ಅವರದ್ದು. ಸಿಂಧು ಬ್ಯಾಡ್ಮಿಂಟನ್ ಶುರು ಮಾಡಿದ್ದು ಏಳನೇ ವಯಸ್ಸಿನಲ್ಲಿ. ಅವರ ತಂದೆ ರಮಣ ಹಾಗೂ ತಾಯಿ ಪಿ.ವಿಜಯಾ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಪಟುಗಳು. ಹಾಗಾಗಿ ಕ್ರೀಡಾ ಕುಟುಂಬದ ಸಿಂಧುವಿಗೆ ಉತ್ತಮ ಪ್ರೋತ್ಸಾಹವೇ ಲಭಿಸಿತು.